



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬ಎ Part -VIA	ಮೈಸೂರು, ಗುರುವಾರ, ೦೮, ಮೇ, ೨೦೨೫(ವೈಶಾಖ, ೧೮, ಶಕವರ್ಷ, ೧೯೪೭) MYSURU, THURSDAY, 08, MAY, 2025 (VAISHAKHA, 18, SHAKAVARSHA, 1947)	ಸಂ. ೦೯ No. 09
-----------------------	--	------------------

**ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹಾಸನ ಜಿಲ್ಲೆ. ಹಾಸನ.**

ಪ್ರಪತ್ರ-೨  
(ನಿಯಮ 12(೨)ನ್ನು ನೋಡಿ)  
**:: ಅಧಿಸೂಚನೆ ::**

ನಂ: ಚುನಾವಣೆ(೨) 32/2024-25

ದಿನಾಂಕ: 08-05-2025.

1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಜನ್ನರಾಯಪಟ್ಟಣ ತಾಲ್ಲೂಕಿನ 3-ನುಗ್ಗೇಹಳ್ಳಿ ಗ್ರಾಮ ಪಂಚಾಯತಿಯ 7-ವಿರೂಪಾಕ್ಷಿಪುರ ಕ್ಷೇತ್ರದಲ್ಲಿ ಶ್ರೀ ಕಾಂತರಾಜು ರವರ ಮರಣದಿಂದಾಗಿ ತೆರವಾದ ಸದಸ್ಯ ಸ್ಥಾನವನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: SECK/RLB/BELN(GP)1-2025, E-172964, ದಿನಾಂಕ: 04-04-2025 ರಂತೆ ನಿಗದಿಪಡಿಸಿರುವ ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308ಎಎ ಮತ್ತು 308 ಎಜಿ ರನ್ವಯ ನಿಯಮಕ್ಕೆನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಸತ್ಯಭಾಮ ಸಿ, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.

ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯತಿಗಳ ಕ್ಷೇತ್ರಗಳ ಸದಸ್ಯರ ಸ್ಥಾನದ ಸಂಖ್ಯೆ ಮತ್ತು ಮೀಸಲಾತಿಯ ವಿವರಗಳು

ಕ್ರ. ಸಂ.	ಗ್ರಾಮ ಪಂಚಾಯತಿಯ ಹೆಸರು	ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ	ನಿಗದಿಯಾಗಿರುವ ಮೀಸಲಾತಿ ಸ್ಥಾನ	ಸದಸ್ಯ ಸ್ಥಾನದ ಸಂಖ್ಯೆ
1	3-ನುಗ್ಗೇಹಳ್ಳಿ	7-ವಿರೂಪಾಕ್ಷಿಪುರ	ಹಿಂದುಳಿದ ವರ್ಗ 'ಅ'	1

1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	14-05-2025 (ಬುಧವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	15-05-2025 (ಗುರುವಾರ)
3	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	17-05-2025 (ಶನಿವಾರ)

4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ)	25-05-2025 (ಭಾನುವಾರ)
5	ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ)	27-05-2025 (ಮಂಗಳವಾರ)
6	ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ)	28-05-2025 (ಬುಧವಾರ)
7	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	28-05-2025 (ಬುಧವಾರ)

(ಸತ್ಯಭಾಮ ಸಿ, ಭಾ.ಆ.ಸೇ.)  
ಜಿಲ್ಲಾಧಿಕಾರಿ  
ಮತ್ತು ಜಿಲ್ಲಾ ಚುನಾವಣಾಧಿಕಾರಿ,  
ಹಾಸನ ಜಿಲ್ಲೆ, ಹಾಸನ.